



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ಬಿಶೇಷ ರಾಜ್ಯ ಪತ್ರ

ಭಾಗ- ೨ Part- III	ಬೆಂಗಳೂರು, ಶನಿವಾರ, ೦೫, ಸೆಪ್ಟೆಂಬರ್, ೨೦೨೦ (ಭಾದ್ರಪದ, ೧೪, ಶಕವರ್ಷ, ೧೯೪೨) Bengaluru, SATURDAY, 05, SEPTEMBER, 2020 (BHADRAPADA, 14, ShakaVarsha, 1942)	ನಂ.೩೮೨ No. 382
---------------------	--	-------------------

## ಕರ್ನಾಟಕ ಸರ್ಕಾರ

ಸಂಖ್ಯೆ: ಸಿಐ 131 ಎಸ್‌ಪಿಕ್ಯೂ(ಇ) 2020

ಕರ್ನಾಟಕ ಸರ್ಕಾರ ಸಚಿವಾಲಯ,  
ವಿಕಾಸಸೌಧ,  
ಬೆಂಗಳೂರು, ದಿನಾಂಕ 05.09.2020

### 1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ ವಿಧಿ 28(4) ರಡಿ ಅಧಿಸೂಚನೆ

1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ (1966ರ ಕರ್ನಾಟಕದ ಕಾಯ್ದೆ ಸಂಖ್ಯೆ: 18) ವಿಧಿ 28(1) ಪ್ರಕಾರ ದತ್ತವಾದ ಅಧಿಕಾರದ ಮೇರೆಗೆ ದಿನಾಂಕ: 30.06.2020 ರಂದು ಕರ್ನಾಟಕ ವಿಶೇಷ ರಾಜ್ಯ ಪತ್ರಿಕೆಯಲ್ಲಿ ಪ್ರಕಟವಾಗಿರುವ ಅಧಿಸೂಚನೆ ಸಂಖ್ಯೆ: ಸಿಐ 131 ಎಸ್‌ಪಿಕ್ಯೂ(ಇ) 2020, ಬೆಂಗಳೂರು ದಿನಾಂಕ: 30.06.2020 ರ ಪ್ರಕಾರ ಸರ್ಕಾರದ ಅಧಿಸೂಚನೆಯಲ್ಲಿ ನಮೂದಿಸಲ್ಪಟ್ಟಿರುವ ಸ್ವತ್ತುಗಳ ಪ್ರದೇಶವನ್ನು ಬೆಂಗಳೂರು ಮೆಟ್ರೋ ರೈಲು ಯೋಜನೆಯ 2ನೇ ಹಂತಕ್ಕಾಗಿ ಭೂಸ್ವಾಧೀನಪಡಿಸಿಕೊಳ್ಳಲು ಇಚ್ಛೆಪಟ್ಟಿದೆ.

ಮೇಲ್ಕಂಡ ಅಧಿಸೂಚನೆಯ ಷೆಡ್ಯೂಲ್‌ನಲ್ಲಿ ನಮೂದಿಸಲ್ಪಟ್ಟಿರುವ ಜಮೀನುಗಳನ್ನು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿರುವ ಉದ್ದೇಶಕ್ಕೆ ಸ್ವಾಧೀನಪಡಿಸಿಕೊಳ್ಳಬೇಕಾಗಿರುವುದು ಕರ್ನಾಟಕ ಸರ್ಕಾರಕ್ಕೆ ಮನದಟ್ಟಾಗಿದೆ. ಈ ಬಗ್ಗೆ ಮೇಲ್ಕಂಡ ಕಾಯ್ದೆ ವಿಧಿ 28(3) ರ ಪ್ರಕಾರ ಆದೇಶ ಹೊರಡಿಸಲಾಗಿದೆ.

ಆದುದರಿಂದ 1966 ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ ವಿಧಿ 28(4) ರ (1966 ರ ಕರ್ನಾಟಕದ ಕಾಯ್ದೆ ಸಂಖ್ಯೆ: 18) ಮೇರೆಗೆ ದತ್ತವಾದ ಅಧಿಕಾರದ ಮೇರೆಗೆ ಕರ್ನಾಟಕ ಸರ್ಕಾರ ಈ ಕೆಳಗೆ ನಮೂದಿಸಿರುವ ಜಮೀನುಗಳನ್ನು ಅಧಿಸೂಚನೆಯಲ್ಲಿ ತಿಳಿಸಲಾಗಿರುವ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆಯೆಂದು ಈ ಮೂಲಕ ಘೋಷಿಸಲಾಗಿದೆ.

ಕ್ರ. ಸಂ	ಖಾತಾದಾರರ ಹೆಸರು	ಅನುಭವದಾರರ ಹೆಸರು	ಗುರುತಿನ ಸಂಖ್ಯೆ	ಎಲ್/ಎ/ ಸಿಟಿ ಸರ್ವೆ ನಂಬರ್	ಬಿಬಿಎಂಪಿ ಸ್ವತ್ತಿನ ಸಂಖ್ಯೆ	ಭೂಸ್ವಾಧೀನಕ್ಕೆ ಒಳಪಟ್ಟ ವಿವರಣೆ(ಚ.ಮೀ)	ಚಕ್ಕುಬಂದಿ				ಕಟ್ಟಡ ವಿನ್ಯಾಸಗಳ ವಿವರಗಳು
							ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ	
1	2	3	4	5	6	7	8				9
ಗ್ರಾಮ : ಚಿಕ್ಕಬಿದರಕಲ್ಲು			ಹೋಬಳಿ : ದಾಸನಪುರ			ತಾಲ್ಲೂಕು : ಬೆಂಗಳೂರು ಉತ್ತರ				ಜಿಲ್ಲೆ : ಬೆಂಗಳೂರು	
1	ಜೈಸಿಂಗ್ ಕುಲಾರಿ ಬಿನ್ ಮೊಹರ್ ಸಿಂಗ್	ಜೈಸಿಂಗ್ ಕುಲಾರಿ ಬಿನ್ ಮೊಹರ್ ಸಿಂಗ್	R3C-J2	33	-	9.69	ಉಳಿಕೆ ಸ್ವತ್ತು	ಜಿಂದಾಲ್ ಕಾಂಪೌಂಡ್	ರಸ್ತೆ	ಉಳಿಕೆ ಸ್ವತ್ತು	ಕಾಂಪೌಂಡ್, ಬೇವಿನ ಮರ ಮತ್ತು ಖಾಲಿಜಾಗ
2	ಜಿಂದಾಲ್ ಅಲ್ಯೂಮಿನಿಯಮ್ ಲಿಮಿಟೆಡ್, ಮೆ   ಪ್ರೆಸ್ವೀಜ್ ಸೌತ್ ಸಿಟಿ ಹೋಲ್ಡಿಂಗ್ಸ್	ಜಿಂದಾಲ್ ಅಲ್ಯೂಮಿನಿಯಮ್ ಲಿಮಿಟೆಡ್,, ಮೆ   ಪ್ರೆಸ್ವೀಜ್ ಸೌತ್ ಸಿಟಿ ಹೋಲ್ಡಿಂಗ್ಸ್	R3C-J4	28/4	-	1503.67	ಉಳಿಕೆ ಸ್ವತ್ತು	ಉಳಿಕೆ ಸ್ವತ್ತು	ರಸ್ತೆ	ಕಿರ್ಲೋಸ್ಕರ್ ಲೇಔಟ್ ನಿವೇಶನ	ಖಾಲಿಜಾಗ
3	ಎಸ್.ವಿ. ಶ್ರೀಶೈಲಯ್ಯ ಬಿನ್ ವೀರಯ್ಯ	ಎಸ್.ವಿ. ಶ್ರೀಶೈಲಯ್ಯ ಬಿನ್ ವೀರಯ್ಯ	R3C-J5	28/5 ಆರ್.ಕೆ ಬಡಾವಣೆ ನಿವೇಶನ ಸಂಖ್ಯೆ 330	-	62.97	ರವಿ ಕಿರ್ಲೋಸ್ಕರ್ ಬಡಾವಣೆ ನಿವೇಶನ ಸಂಖ್ಯೆ 331	ರವಿ ಕಿರ್ಲೋಸ್ಕರ್ ಬಡಾವಣೆ ನಿವೇಶನ ಸಂಖ್ಯೆ 329	ಜಿಂದಾಲ್ ಅಲ್ಯೂಮಿನಿಯ ಮ್ ಲಿಮಿಟೆಡ್ ರವರಸ್ವತ್ತು	ರಸ್ತೆ	ಖಾಲಿ ನಿವೇಶನ



		ಸಲೂನ್, ನಿರ್ಮಾಣ ಕನ್ಸ್ ಟ್ರಕ್ಷನ್, ವಕೀಲರ ಕಛೇರಿ, ಉಷಾಧಾಬ್ ಸಲ್ಯೂಷನ್ಸ್, ಟೆರೇಸ್ ಕೊಠಡಿ.									
ಒಟ್ಟು						1885.11					

ಘೋಷ್ವಾರ

ಕ್ರ. ಸಂ	ಗ್ರಾಮದ ಹೆಸರು	ತಾಲ್ಲೂಕು	ಜಿಲ್ಲೆ	ವಿಸ್ತೀರ್ಣ (ಚ.ಮೀ)
1	ಚಿಕ್ಕಬಿದರಕಲ್ಲು	ಬೆಂಗಳೂರು	ಬೆಂಗಳೂರು	1863.19
2	ಶ್ರೀಕಂಠಪುರ	ಉತ್ತರ		21.92
ಒಟ್ಟು ವಿಸ್ತೀರ್ಣ				1885.11

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ  
ಮತ್ತು ಅವರ ಹೆಸರಿನಲ್ಲಿ

(ಎನ್. ಕುಮಾರ್)

ಸರ್ಕಾರದ ಅಧೀನ ಕಾರ್ಯದರ್ಶಿ (ಅ.ಕೈ)  
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ